



# **CHARGER** D'AFFAIRES

Apple's 'Wonderlust' event on September 12 has set the rumour mill buzzing, but the humble charger may steal the show for Indians

THE EUROPEAN UNION

STANDARDISED THE

ON ELECTRONIC ITEMS

AND SELECTED USB-C.

HAS SET MARCH 2025

AS THE DEADLINE

INDIA, TOO, HAS CHOSEN

IT AS THE STANDARD AND

**CHARGING PORT** 

**LAST YEAR** 

**KHALID ANZAR** 

New Delhi, 1 September

t is tempting to dismiss 'Wonderlust', a play on the German-origin word, wanderlust, meaning a strong desire to travel, as an attempt to sound clever. Except, you cannot dismiss things that come from Apple Inc, the first company listed on stock exchanges to close a trading day with a market value above \$3 trillion.

So, when Apple sent an invitation to its annual September event and called it Wonderlust, the legions of Apple devotees went into a tizzy trying to glean what could come on the twelfth of this month.

Apple event titles usually carry a meaning, but may or may not be directly related to the launches. It is still not clear last year's September event, which launched the iPhone 14 line-up, was named 'Far Out' and the one in 2021 (iPhone 13 Pro), was called 'California Streaming'. It is easier to understand why the one in 2020, which launched the Watch Series 6, was named 'Time Flies'.

There is a strong buzz that Wonderlust is so named because it is

going to present a new camera system for the iPhone 15 Pro Max. The 6x optical zoom camera system will allow users to zoom on distant objects, about twice what the iPhone 14 Pro can, and capture the frame with clarity. It is likely to click with those making travel plans.

The wonder does not stop there. The iPhone X, pronounced 'iPhone Ten,' which came in 2017, was a significant milestone in Apple's smartphone history. It featured a nearly bezel-less display, marking a departure from the traditional iPhone design with a physical home button that needed larger bezels.

The removal of the home button allowed for a larger screen in a device that was physically smaller than the iPhone 8 Plus. Besides, the iPhone X replaced the Touch ID fingerprint sensor with Face ID. These innovations had a profound impact on the smartphone industry and how Apple approached its product design and development.

To date, Apple has been building on the foundations of the iPhone X, with minor changes in design, such as the redesigned camera island on the iPhone 11 series, the flat frame in the iPhone 12 series, and a redesigned notch cut-out called Dynamic Island in the iPhone 14 Pro line. The upgrades have been incremental, largely in the camera and through newer iOS versions.

Wonderlust could change that (see: RUMOUR MILL).

"The September event is mostly about the iPhone. I am expecting the same this year. This year's launch comes at a time when foldables are gaining popularity in the segment iPhone operates," says Faisal

Kawoosa, chief analyst, Techarc. International Data Corporation expects

worldwide shipments of foldable phones, including flip and fold form factors, to reach 21.4 million units in 2023 — an increase of more than 50 per cent over 2022.

An updated IDC forecast projects foldable phone shipments to reach 48.1 million units in 2027 — a 3.5 per cent share of the market.

The market share figure may not sound too big, but, since foldable phones are expensive, it matters to Apple, given

the iPhone's play at the top end.

"It will be interesting to see how Apple satisfies the inquisitive consumers about not going for foldables yet, as it does not have one.

This also means there must be something more in the iPhone this year than the normal upgrade, which has been the case for the past few

What can that "something more" be?

Apple is expected to release four models in the iPhone 15 series: the iPhone 15, iPhone 15 Plus, iPhone 15 Pro. and iPhone 15 Pro Max All of them could have a substantial upgrade over the current versions.

Most notably, though, they are expected to  $incorporate\,the\,USB$ 

Type-C port for charging and data transfers. Apple has used its proprietary Lightning connector in iPhones since 2012. The transition follows the European Union's announcement last year mandating the USB-C as the standard for all electronic devices, in a bid to cut down on environmental waste and to save consumers from buying different chargers for different devices.

All mobile phones, tablets, and cameras sold in the EU must have a USB-C port by December 28, 2024. Laptops are part of the list, but the deadline for them is spring 2026.

Following the EU's move, India, too, announced the USB-C as the standard charging port for electronic products, setting March 2025 for the rule to kick in. The government is of the view that India should move to two types of standard charging devices, USB-C for smartphones and other portable devices, such as laptops and tablets, and another for feature phones, which have a bigger market share in the country.

Analysts believe the shift to USB-C will add to convenience for users since Apple already has the same port available on many of its products.

"A potential shift to USB-C will lead to enhanced user convenience, allowing iPhone enthusiasts to leverage a unified charging ecosystem across diverse devices, spanning from MacBooks to iPads," says Prabhu Ram, head, Industry Intelligence Group, CyberMedia Research.

The buzz is that the USB-C will be incorporated across the entire iPhone 15 line-up, but Apple may adopt varying standards for different models. Apple analyst Ming-Chi Kuo posted on X (formerly Twitter) that the Pro models in the line-up

CEO Tim Cook, seen here at the opening of Apple's first store in India, has been trying to bring the company closer to the country. Embracing the USB-C charging port can go a long way in that direction

FILE PHOTO: KAMLESH PEDNEKAR

will support at least USB 3.2 or Thunderbolt 3. and the standard models will support USB 2.0. This means the iPhone 15 Pro and iPhone 15 Pro Max will feature an enhanced version of USB-C with faster data transfer speeds compared to the USB-C port on the iPhone 15 and iPhone 15 Plus models.

appleinsider.com

### iPhone 15 and iPhone 15 Plus

- A16 chip
- Slimmer bezel
- Dynamic Island
- 48-mega pixel wide angle sensor and lens combo for the rear cameras
- USB-C physical charging connector port

iPhone 15 Pro Max. Apple could extend the integration of the USB-C ports to AirPods.

Among other

enhancements, Apple is

expected to replace the current

alert button with a versatile

action button. Additionally,

likely to become a standard

feature across all models.

the Dynamic Island display is

In terms of design, the Pro

instead of stainless steel. There is a

the iPhone 15 Ultra, rather than the

models in the iPhone 15 series

could adopt a titanium frame

possibility that the highest-tier model in the series would be named

As for the Watch Series, the 2023 iterations are reported to bring incremental improvements, featuring a new S9 processor for enhanced performance and power efficiency.

According to media reports, the Watch Series 9 might offer a band option with a magnetic buckle.

However, as anticipation builds up for the new launches at Wonderlust, it is the sales of the older iPhone models that are driving Apple's growth in India.

Data from CMR shows the iPhone 14 series constituted 46 per cent to its annual shipments in India since its launch in September 2022, with the older models claiming the remaining 54 per cent.

"All said, the growth momentum for Apple in India has historically been predominantly steered by the sales of older generation iPhones," says Prabhu Ram of CyberMedia Research.

Wander why. Sorry, wonder why.

### iPhone 15 Pro, iPhone 15 Pro

- Max and/or iPhone 15 Ultra
- Perhaps a new naming

the edges

convention • Design could be more rounded at

### Apple Watch Series 9, Apple Watch Ultra Changes might not be

- The bulk of hardware updates relate to the Apple Watch X
- The S9 chip is believed to offer a lot more performance

- Titanium body, instead of steel
- A periscope lens that can improve
- optical zoom A new multifunction 'action button' might

#### replace the mute switch An updated

Apple Watch Ultra, but not much other than the chip upgrade

### macrumors.com

major

• iPhone 15, iPhone 15 Plus, iPhone 15 Pro, and iPhone 15 Pro Max — all with Dynamic Island, an updated 5G chip from Qualcomm, and most notably, a USB-C port instead of a Lightning port

- iPhone 15 Pro and iPhone 15 Pro Max will see additional feature updates
  - Minor redesign with slimmer bezels and
- iPhone 15 Pro models will have a titanium frame rather than a stainless steel one
- Apple's first 3nanometre chip, the A17, may be included in the iPhone 15 Pro and Pro Max
- 'Action button' instead of Mute switch
- iPhone 15 Pro Max expected to get periscope zoom lens that will allow for 5x or 6x optical zoom, up from 3x

### **SRI KANNAPIRAN MILLS LIMITED**

Registered Office: Post Bag No.1, Sowripalayam, Coimbatore 641 028 Phone 0422 -2351111 Fax 0422 – 2351110
Email: csd@kannapiran.co.in Website : www.kannapiran.co.in

### NOTICE TO THE SHAREHOLDERS OF 77™ ANNUAL GENERAL MEETING

NOTICE is hereby given that the 77th Annual General Meeting ("AGM") of Sri Kannapiran Mills Limited will be held on Wednesday, September 27, 202 at 11.00 a.m. through Video Conferencing (VC) or Other Audio-Visual Mean OAVM), in compliance with the applicable provisions of the Companies Ac 2013, read with General Circular No.14/2020 dated 8th April 2020, General Circular No.17/2020 dated 13th April, 2020, General Circular No.20/2020 dated 5th May 2020. General Circular No.02/2021 dated 13th January, 2021, Circula No.2/2022 dated 05.05.2022 and General Circular No.10/2022 date 28.12.2022 issued by the Ministry of Corporate Affairs to transact the busines provided in the Notice of 77th AGM of the Company (AGM Notice). Details and instructions to attend, vote and view the proceedings of the 77th AGM i provided in the AGM Notice. The Register of Members and the Share Transfe Books of the Company will remain closed from 21st September 2023 to 27th September 2023 (both days inclusive).

The Company will be sending the 77<sup>th</sup> AGM Notice along with Annual Repo electronically to those members who have registered their email IDs with the Company / Depository Participants and or the Company's Registrar and Shar Transfer Agent in compliance with MCA Circulars. Members holding equity shares in physical form who have not registered their email ID may get the same registered with Company / RTA. Members participating through the VC/OVAM facility shall be counted for the purpose of reckoning the guorum under Section 103 of the Companies Act, 2013. Notice of the 77th AGM and Annual Report will be made available on the website of the Company i.e ww.kannapiran.co.in

The Company is providing a facility of voting through electronic means i.e remote e-voting and evoting at the AGM to be held through VC/OVAM, to vote on the business set out in the AGM Notice. Detailed instructions for attending the meeting through VC/OVAM or casting vote by remote e-voting or e-voting at the AGM is provided in the AGM Notice. Members who have not registered their email ID can procure User ID and password by following the instruction provided in the AGM Notice.

By order of the Board KG Balakrishnar Place: Coimbatore Chairma Date: 22.08.2023 DIN: 00002174

### TAAL ENTERPRISES LIMITED

Regd. Office:AKR Tech Park, 3rd Floor, C Block, Sy # 112, Krishna Reddy Industrial Area, 7th Mile, Hosur Road, Singasandra, Bangalore South, Bangalore, Karnataka 560068 India Phone: +91 44 4350 8393, E-mail: secretarial@taalent.co.in, Website: www.taalent.co.in CIN: L74110KA2014PLC176836

### NOTICE

Notice is hereby given that 9th Annual General Meeting ('AGM') of TAAL Enterprises Limited ('The Company') will be held on Tuesday, September 26, 2023 at 12.00 P.M. (IST) through Video Conference (VC) / Other Audio Visual Means (OAVM) without physical presence of the members, in compliance with the applicable provisions of the Companies Act, 2013 read with General Circular No 20/2020 & 02/2022 dt. May 5, 2020 & May 05, 2022, respectively and such othe Circulars issued by the Ministry of Corporate Affairs ('MCA').

In compliance with the aforesaid MCA Circulars & SEBI Circulars dt May 12, 2020 8 May 13, 2022, the requirement of dispatching physical copies of the Notice of AGM & Annual Report has been dispensed with & accordingly, the same is being served hrough electronic mode to Members whose e-mail IDs are registered with the Company. Members who have not registered their e-mail IDs are requested to egister the same by following the instructions given below: 1. Members holding Shares in Physical form:

Members to write an e-mail to Link Intime India Private Limited, ("RTA") of the Company at pune@linkintime.co.in or to the Company at secretarial@ta y mentioning folio number, e-mail ID and mobile number

#### 2. Members holding Shares in Dematerialized form Members to contact their Depository Participant/ Stock Broker for updation of ema

ID mobile number & other details. The Annual Report & AGM Notice is available on the Company's websit www.taalent.co.in and on Stock Exchange website www.bseindia.com and also or he website of NSDL at www.evoting.nsdl.com.

The Company is providing e-voting facility in respect of businesses to be transacted at the AGM. The Company has availed services of NSDL for providing e-voting & VC facility for shareholders to participate in the AGM. For details on participating in the AGM via VC & e-voting, please refer to the instructions given in the AGM Notice. The e-voting facility shall commence on Thursday, September 21, 2023 at 9.00 A.M. IST & ends on Monday, September 25, 2023 at 5.00 P.M. IST. During this period, Members holding shares as on cut-off date i.e., September 19, 2023 may cast their vote Members present in the AGM through VC & have not cast vote previously & are otherwise not barred from doing so, shall be eligible to vote through e-voting system of NSDL during the AGM.

Persons becoming Members of the Company after dispatch of AGM Notice, ma write an e-mail to secretarial@taalent.co.in for obtaining login ID credentials for e

In case of any queries, you may refer the Frequently Asked Questions (FAQs) for Shareholders and e-voting user manual for Shareholders available at the download section of www.evoting.nsdl.com or call on toll free no.: 1800 1020 990 and 1800 22 44 30 or send a request at evoting@nsdl.co.in

Pune, September 02, 2023

For TAAL ENTERPRISES LIMITED Priva Chouksey Company Secretary

#### POST-OFFER PUBLIC ANNOUNCEMENT TO THE EQUITY SHAREHOLDERS OF RYAM COMMERCE & PLANTATIONS LIMITED

CIN: L70101WB1957PLC023317

Registered Office: 1/1A, Vansittart Row, Mezzanine Floor, Room No. 9C, Kolkata-700001, Phone No.: 91 33 2231 4715, E-mail: ryamcomm@gmail.com, Website: ryamcommerce.co.in.

This Post Offer Public Announcement ("Post Offer PA") is being issued by M/s. VC Corporate Advisors Private Limited **("Manager to the Delisting Offer"/ "Manager")** for and on behalf of Mr. Prashant Kanoria ("Acquirer") member of Promoter and Promoter Group of M/s. Ryam Commerce and Plantations Limited "RCPL"/ "Company") in respect to the proposed acquisition and consequent voluntary delisting of the equity shares of the Company from the Calcutta Stock Exchange Limited ("CSE"/ "Stock Exchange") e., the only Stock Exchange where the equity shares of the Company are listed, pursuant to Regulation 17(4) and other applicable provisions of the Securities and Exchange Board of India (Delisting of Equity Shares) Regulations, 2021 and subsequent amendments thereto ("Delisting Regulations") ("Delisting

This Post Offer PA should be read in conjunction with the Initial Public Announcement dated 04.01.2023 ("**IPA"),** the Detailed Public Announcement **("DPA")** dated 12.08.2023 which was published on 14.08.2023 in Business Standard (English all editions), Business Standard (Hind all editions) and Arthik Lipi Kolkata edition ("**Newspapers")** and Letter of Offer ("**LOF"**) dated 12.08.2023 including Bid Form, dispatched to the public shareholders on 18.08.2023. The capitalized terms used but not defined in this Post Offer PA shall have the same meaning as assigned to them in the IPA, DPA and LOF. The Acquirer had issued the IPA, DPA and the LOF seeking to acquire, in accordance with the Delisting

Regulations and the terms and conditions set out therein and in the DPA and LOF upto 20911 equity shares of face value of Rs. 10/- each representing 2.09% of the fully paid-up equity share capital of the Company that are presently held by public shareholders ("Offer Shares"). The public shareholders holding equity shares were invited to submit bids pursuant to the reverse book building process conducted through the stock exchange mechanism made available by the BSE Limited during the bid period (i.e., Friday, August 25, 2023 to Thursday, August 31, 2023) in accordance with the Delisting Regulations ("Reverse Book Building Process").

### 1. DISCOVERED PRICE AND EXIT PRICE

In terms of Regulation 20(2) and other applicable provisions of the Delisting Regulations, the Floor Price for the Delisting Offer was Rs. 291/- (Rupees Two Hundred and Ninety-One only) per equity share ('Exit Price'). As per Regulations 20(1) read with Schedule II of the Delisting Regulation, the Discovered Price (being the price at which the shareholding of the Acquirer, along with the other member of the Promoter Group, reaches 90% of the fully paid-up equity share capital of the Company pursuant to the Reverse Book Building Process in the manner specified in Schedule II of Delisting Regulations) could not be determined as there were no bids by the public shareholders during the bid period.

### 2. SUCCESS OF THE DELISTING OFFER

- a) In terms of Regulation 21(a) of the Delisting Regulations, the Delisting Offer will be deemed to be successful only if the post offer shareholding of the Acquirer along with equity shares tendered by the public shareholders reaches 90% of the fully paid-up equity share capital of the Company. Since the Acquirer together with other Promoter / Promoter Group is already holding more than 90% of the fully paid-up equity share capital of the Company, the condition as stipulated under Regulation 21(a) of the Delisting Regulations has already been duly complied with.
- b) As no equity shares were tendered during the bid period in the Delisting Offer, the Acquirer will not be able to acquire any equity share. The post Delisting Offer shareholding of the Acquirer together with other Promoter / Promoter Group of the Company should reach 90% of the fully paid-up equity share capital of the Company (i.e.,900000 equity shares) to make the delisting successful in terms of Regulation 21(a) of the Delisting Regulations. The condition is compiled with as the Acquire together with the other Promoter /Promoters Group already holds 979089 equity shares constituting 97.91% of fully paid-up equity share capital of the Company and hence Regulation 21(a) of the Delisting Regulations is duly complied with.
- c) The Company had dispatched the Letter of Offer on 18.08.2023 to all the public shareholders as on the Specified Date i.e., 11.08.2023 through Registered Post/ Speed Post. The proof of dispatch of Letter of Offer has been provided by the Company.
- d) After considering aforementioned point no. 2(a) and 2(b) it is considered that the Delisting Offer is thus deemed to be successful in terms of the Delisting Regulations.
- e) As no public shareholder has tendered any equity share in the Reverse Book Building Process,the Acquirer is not required to make any payment to any public shareholder.
- f) Subsequently, necessary steps shall be taken to delist the equity shares of the Company from the CSE. The date of delisting of equity shares shall be announced in the same newspapers in which the DPA and this Post Offer PA have appeared.

### . OUTSTANDING EQUITY SHARES AFTER DELISTING

In accordance with Regulation 26 of the Delisting Regulations, all public shareholders who did not or were not able to participate in the Reverse Book Building Process ("Residual Shareholders") will be able to offer their equity shares to the Acquirer at the Exit Price of Rs. 291/- (Rupees Two Hundred and Ninety-One only) per equity share during a period of one year starting from the date of delisting of the Equity Shares from the CSE ("Exit Window"). A separate Exit Offer Letter ("Exit Offer Letter") in this regard will be sent to such Residual Shareholders which will contain terms and conditions for participation in Exit Window.

### 4. All other terms and conditions set forth in the DPA and the LOF remain unchanged.

If the public shareholders have any query with regards to the Delisting Offer, they should consult the Manager to the Delisting Offer or the Registrar to the Delisting Offer (details appearing below):



### VC CORPORATE ADVISORS PRIVATE LIMITED

MANAGER TO THE DELISTING OFFER:

CIN: U67120WB2005PTC106051 SEBI REGN No.: INM000011096 Validity of Registration: Permanent (Contact Person; Ms. Urvi Belani / Mr. Premieet Singh) 31 Ganesh Chandra Avenue, 2nd Floor, Suite No. -2C, Kolkata-700 013 Tel. No.: 033-2225 3940:

Email Id: mail@vccorporate.com

Website: www.vccorporate.com

On Behalf of Acquirer:

Prashant Kanoria



### ABS CONSULTANT PRIVATE LIMITED.

REGISTRAR TO THE DELISTING OFFER:

CIN: U74140WB1991PTC053081 SEBI REGN No.: INR000001286 Validity of Registration: Permanent (Contact Person: Uttam Chand Sharma 4, B. B. D. Bag (East), Stephen House, R.No.99, 6th Floor, Kolkata-700001 Tel No.: (033) 2230 1043

Email: absconsultant99@gmail.com Website: www.absconsultant.in

> Place:Kolkata Date: 01.09.2023





ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀಮಠದ ವ್ಯವಸ್ಥಾಪಕರಾದ ಆರ್,ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ಪುರೋಹಿತರಾದ ಶ್ರೀ ನಂದಕಿಶೋರ ಆಚಾರ್ಯರು ಹಾಗೂ ಜಿ, ಕೆ ಆಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಉತ್ತರಾಧನೆ ಮಹೋತ್ಸವದ ಅಂಗವಾಗಿ ಜಯನಗರದ ರಾಜಬೀದಿಗಳಲ್ಲಿ ಸ್ವಾಮಿಗಳ ಮಹಾರಥೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.



ನಗರದ ಕುಮಾರ ರಸ್ತೆಯ ಚಿತ್ರಕಲಾ ಪರಿಷತ್ ನಲ್ಲಿ ಹತ್ತು ದಿನಗಳ ದಿ ಸೋಕ್ ಮಾರ್ಕೆಟ್ ಕರಕುಶಲ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಇಂದು ಉದ್ಘಾಟಿಸಿದರು. ಆಯೋಜಕ ಅಫ್ಲಾಬ್, ಕಾಂಗ್ರೆಸ್ ಮುಖಂಡರಾದ ಅಲ್ಲಾಫ್ ಖಾನ್ ಮತ್ತಿತರಿದ್ದರು.

### ವರದಕ್ಷಿಣಿ ಕಿರುಕುಳ: ಪೇದೆ ವಿರುದ್ಧ ದೂರು

ಎನ್ನಲಾಗಿದೆ.ಇದೆಲ್ಲದೆ ಲಾಠಿಯಿಂದ

ಥಳಿಸಿರುವ ಆರೋಪವೂ ಕೇಳಿ

ಬಂದಿದೆ. ಹೀಗಾಗಿ ಸುನಿಲ್

ಕುಮಾರ್ ವಿರುದ್ಧ ಕಾನೂನು

ಕ್ರಮ ಕೈಗೊಳ್ಳುವಂತೆ ತುಮಕೂರು

ಪೊಲೀಸ್?ವರಿಷ್ಠಾಧಿಕಾರಿಗೆಸಹನಾ

ದೂರು ನೀಡಿದ್ದು, ಜಿಲ್ಲಾ ಪೊಲೀಸ್

ವರಿಷ್ಠಾಧಿಕಾರಿಗಳ ಆದೇಶದ

ಮೇರೆಗೆ ತುಮಕೂರು ಮಹಿಳಾ

ದಾಖಲಿಸಿಕೊಂಡು ಮುಂದಿನ

by Ministry of Corporate Affairs (MCA).

The Members are hereby informed that:

10.00 AM.

September 19, 2023.

transacted through voting by electronic means.

ಪ್ರಕರಣ

ಪೊಲೀಸರು

ಕ್ರಮ ಕೈಗೊಂಡಿದ್ದಾರೆ.

ತುಮಕೂರು, ಸೆ. 2 – ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪೊಲೀಸಪನ ವಿರುದ್ಧವೇ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ

ಸಹನಾ ಎಂಬಾಕೆಯೇ ಸಂತಸ್ತ ಮಹಿಳೆ. ಈಕೆಯ ಪತಿ ಸುನೀಲ್? ಕುಮಾರ್ ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅರಸೀಕೆರೆ ಮೂಲದ ಸಹನಾ ಒಂದೂವರೆ ವರ್ಷದ ಹಿಂದೆ ಸುನೀಲ್ ಕುಮಾರ್?ನನ್ನು ವಿವಾಹವಾಗಿದ್ದು,ಮದುವೆಯಾದ ಎರಡೇ ತಿಂಗಳಲ್ಲಿ ಸಹನಾಗೆ ಬೈನ್ ಟ್ಯಾಮರ್ ಕಾಣಿಸಿಕೊಂಡಿತು. ಈ ವೇಳೆ ಅವರ ಮನೆಯವರೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಶಸ್ತಚಿಕಿತ್ಸೆ ಮಾಡಿಸಿದ್ದರು.

ಮದುವೆಯ ಸಂದರ್ಭದಲ್ಲಿ 25 ಗ್ರಾಂ ಚಿನ್ನದ ಸರ, 12 ಗ್ರಾಂ ಉಂಗುರ ಹಾಗೂ 30 ಗ್ರಾಂ ಬಂಗಾರದ ಬಳೆಯನು ವರದಕ್ಷಿಣೆ ನೀಡಿ, ಸುಮಾರು 18 ಲಕ್ಷ ರೂಪಾಯಿ ಖರ್ಚು ಮಾಡಿ, ಅರಸೀಕೆರೆ ವೀರಶೈವ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತು. ಆದರೆ, ಕಳೆದ ಒಂದು ವರ್ಷದಿಂದ ಸುನೀಲ್? ಹೆಚ್ಚಿನ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳನೀಡುತಿದ್ದಾರೆ ಎಂದು ಸಹನಾ ಆರೋಪಿಸಿದ್ದಾರೆ. ಮನೆ ಕಟ್ಟಬೇಕು, ಕಾರು ಖರೀದಿಸಬೇಕು 20 ಲಕ್ಷ ಹಣ ತಗೊಂಡು ಬಾಎಂದು ನಿರಂತವಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದಾರೆ

### ಸಾಮೂಹಿಕ ಅತ್ಯಾಚಾರ ಇಬ್ಬರ ಬಂಧನ

ಕಾಮರೆಡ್ಡಿ(ತೆಲಂಗಾಣ),ಸೆ.2-ಪ್ರೀತಿ ಮದುವೆ ಹೆಸರಲ್ಲಿ ವಂಚಿಸಿ ಇಬ್ಬರು ಯುವಕರು ಅಪ್ರಾಪ್ತ ಬಾಲಕಿಯೊಬ್ಬಳ ಸಾಮೂಹಿಕ ಅತ್ಯಾಚಾರವೆಸಗಿದ ಹೀನ ಕೃತ್ಯ ಬೆಳಕಿಗೆ ಬಂದಿದೆ.

ಜಿಲ್ಲಾ ಕೇಂದ್ರದ ಕಾಲೋನಿಯಲ್ಲಿ ಇಂಟರ್ ಮಿಡಿಯೇಟ್ ಮುಗಿಸಿ ಮನೆಯಲ್ಲಿದ್ದ 17ವರ್ಷದಬಾಲಕಿಯನ್ನು ಅದೇ ಕಾಲೋನಿ ನಿವಾಸಿ ಪದವಿ ವಿದ್ಯಾರ್ಥಿ ಫಯಾಜ್ ಪ್ರೀತಿಯ ಬಲೆಗೆ ಕೆಡವಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ. ಒಂದು ದಿನ ನನ್ನನ್ನು ಮನೆಗೆ ಕರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿದೂರಿನಲ್ಲಿ ಉಲ್ಲೇಖಿಸಿದ್ದಾರೆ.

### **&ದುಗರ ಗಮನಕ್ಕೆ**

ಪ್ರಕಟವಾಗುವ ಪತ್ರಿಕೆಯಲ್ಲಿ ಜಾಹೀರಾತುಗಳು ವಿಶ್ವಾಸಪೂ ರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ-ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. ಜಾಹೀರಾತು ವ್ಯವಸ್ಥಾಪಕರು

### ಕಾನೂನು ಸಮರಕ್ಕೆ



ವಕೀಲರೊಂದಿಗೆ ಚಿಚಿ೯ಸಿ ವು ುಂದಿ ನ್ ಕಾನೂನು ಹೋರಾಟದ

ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಸಂಸದ ಸ್ಥಾನದಿಂದ ಅನರ್ಹ ತೀರ್ಪು ಎದುರಿಸುತ್ತೀರುವ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ನಾನು ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇನೆ. ಅಲ್ಲದೆ, ಇದು ದೇವರ ಪರೀಕ್ಷೆ ಅಷ್ಟೇ ಎಂದರು. ಕೋರ್ಟ್ ತೀರ್ಪಿನ ಬಗ್ಗೆ ಮಧ್ಯಾಹ್ನ ಗೊತ್ತಾಯ್ತು. ಅದರ ತೀರ್ಪಿಗೆ ಎಲ್ಲರೂ ತಲೆ



TOR TOR

ಬಾಗಲಕೋಟೆಯ ಆಲಮಟ್ಟಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಸಿದ್ದರಾಮಯ್ಯರವರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ ಪಾಟೀಲ್ ಮತ್ತಿತರರಿದ್ದಾರೆ.

## ಹುದ್ದೆ ಕಾಯಂಗೆ ಪಾಲಕೆ ಕ್ರಿಯಾ ಸಮಿತಿ ಆಗ್ರಹ



(ಸಂಜೆವಾಣಿ ಪ್ರತಿನಿಧಿಯಿಂದ) ಬೆಂಗಳೂರು,ಸೆ.2–ಬೃಹತ್ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರ ನೇರ ವೇತನ ಪೌರಕಾರ್ಮಿಕರು,ಮೇಲ್ರಿಚಾರಕರು, ಚಾಲಕರು, ಸಹಾಯಕರನ್ನು ಖಾಯಂಗೊಳಿಸಬೇಕೆಂದುಬಿಬಿಎಂಪಿ ನೇರ ವೇತನ ಕ್ರಿಯಾಸಮಿತಿ

ಈ ಸಂಬಂಧ ಬಿಬಿಎಂಪಿ ಆಡಳಿತಾಧಿಕಾರಿಗಳಿಗೆ ಮನವಿ ನೀಡಿ ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನೇರ ವೇತನ ನೌಕರರಿಗೆ ಈಗಾಗಲೇ

Registered Office: Level 11, UB Tower, UB City,

CIN: L24123KA1966PLC002036

E-mail: shares.mcfl@adventz.com,

Website: www.mangalorechemicals.com

24, Vittal Mallya Road, Bengaluru - 560 001.

pgalore Chemicals Phone: 080-4585 5599, Fax: 080-4585 5588

Notice of the 56th Annual General Meeting

NOTICE is hereby given that the 56th Annual General Meeting (AGM) of

he Members of the Company will be held on Tuesday, September 26

2023 at 4.30 P.M, through Video Conferencing ("VC") / Other Audio Visua

Means ("OAVM") to transact the businesses as set out in the notice convening the Annual General Meeting, which has been sent in electronic

form to those Members of the Company whose email addresses are

registered with the Company/ Depository Participant(s) on August 25,

2023, in compliance with the applicable provisions of the Companies Ac

2013 and SEBI (Listing Obligation and Disclosure Requirements) (LODR)

Regulations, 2015 read with General Circulars dated 08.04.2020, 13.04.2020, 05.05.2020, 13.01.2021, 05.05.2022 and 28.12.2022 issued

Notice is also hereby given under Section 91 of the Companies Act, 2013

read with Rule 10 of the Companies (Management and Administration)

Rules, 2014, as amended and Regulation 42 of the SEBI (Listing

Obligations and Disclosure Requirements) Regulations, 2015, that the

Register of Members and Share transfer Books of the Company wil

remain closed from September 20, 2023 to September 26, 2023 (both

days inclusive) for the purpose of determination of members who are

entitled to receive the dividend for the financial year 2022-23, if declared.

Pursuant to Section 108 of the Companies Act, 2013 read with Rule 20 of

the Companies (Management and Administration) Rules, 2014, as

amended, and Regulation 44 of the SEBI (Listing Obligations and Disclosure Requirements) Regulations, 2015, the Members are provided

with the facility to cast their votes by electronic means (remote e-voting)

during the AGM. The Company has engaged Central Depositories

a) All the businesses as set out in the Notice of the 56th AGM may be

b) The remote e-voting shall commence on September 22, 2023 at

c) The remote e-voting shall end on September 25, 2023 at 5.00 PM.

d) The cut-off date for the purpose of remote e-voting

e) Any person, who acquires shares and becomes Member of the

Company after dispatch of the Notice and holds shares on as on the

cut-off date, may obtain copy of the notice and Annual Report by

sending a request to the Company in writing or by sending email to

shares.mcfl@adventz.com or the same can be downloaded from the

Remote e-voting shall not be allowed beyond 5.00 PM on

Only those shareholders, who are present in the AGM through

VC/OAVM facility and have not casted their vote on the

Resolutions through remote e-voting and are otherwise not

barred from doing so, shall be eligible to vote through e-voting

after exercising the right to vote through remote e-voting but

in the Register of Beneficial Owners maintained by the depositories as on the cut-off date i.e. September 19, 2023, only

shall be entitled to avail the facility of remote e-voting as well as

(iii) A Member may participate in the Annual General Meeting ever

(iv) A person whose name is recorded in the Register of Members or

The Notice of the 56th AGM is available on the Company's

website www.mangalorechemicals.com and website of CDSL

n) In case you have any queries or issues regarding e-voting, you may

refer to Frequently Asked Questions ("FAQs") and e-voting manual

available at www.evotingindia.com under "Help" section or e-mail to

helpdesk.evoting@cdslindia.com the e-voting Helpdesk, addressing

Mr. Rakesh Dalvi, Sr. Manager, Central Depository Services (India

Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai – 400013

for Mangalore Chemicals & Fertilizers Limited

Nitin M Kantak

shall not be allowed to vote again during the meeting.

Company's website www.mangalorechemicals.com.

system available during the AGM.

e-voting during the AGM.

www.evotingindia.com.

or call on 1800 22 55 33.

Place: Bengaluru

Date: September 01, 2023

Members are further informed that:

September 25, 2023.

Services (India) Limited (CDSL) for providing remote e-voting facility.

ಭರವಸೆ ನೀಡಿದೆ. ಖಾಯಂಗೊಳಿಸುವ ಸಂಬಂಧ ಯಾವುದೇಪೂರ್ವಭಾವಿಸಿದ್ದತೆಗಳನ್ನು ಇದುವರೆಗೂ ಸರ್ಕಾರ ಮತ್ತು ಬಿಬಿಎಂಪಿ ಕೈಗೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ. ಕೂಡಲೇಸರ್ಕಾರಈವಿಷಯವನ್ನು

ಗಂಭೀರವಾಗಿ ಪರಿಗಣಿಸಿ 25 ಸಾವಿರ ಒತ್ತಾಯಿಸಿದೆ. ನೇರ ವೇತನ ಪಡೆಯುತ್ತಿರುವ ಕಾರ್ಮಿಕರನ್ನುಖಾಯಂಗೊಳಿಸಲು 15 ದಿನಗಳೊಳಗೆ ಅಗತ್ಯವಿರುವ ಪ್ರಕ್ರಿಯೆಯನ್ನು ಆರಂಭಿಸಬೇಕು. ವಿಳಂಬ ಧೋರಣೆ ತೋರಿದರೆ ಬಿಬಿಎಫಿ ವ್ಯಾಪ್ತಿಯ ಸ್ವಚ್ಛತಾ

ಕಾರ್ಯಸ್ಥಗಿತಗೊಳಿಸಿ ಪೌರಕಾರ್ಮಿಕರು ಹಾಗೂ ಇತರೆ ಕಾರ್ಮಿಕರು ಬೀದಿಗಿಳಿದು ತೀವ್ರ ಹೋರಾಟಹಮ್ಮಿಕೊಳ್ಳಲಾಗುವುದು ಎಂದು ಕ್ರಿಯಾಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಕ್ರಿಯಾಸಮಿತಿ ಪದಾಧಿಕಾರಿಗಳಾದಎಸ್.ನಾರಾಯಣ, ಜಿ.ಕೃಷ್ಣಪ್ಪ,ಮುನಿರಾಜು,ಮುತ್ಯಾಲು, ಪೋತಣ್ಣ, ನಾಗೇಶ್ವರರಾವ್, ಜಯರಾಂ,ಬಿ.ನರಸಿಂಹ,ಎಂ.ಸಿ. ಶ್ರೀನಿವಾಸ್.ವೆಂಕಟಾಚಲಪತ್ರಿ,ಆರ್. ಗುರುಮೂರ್ತಿ, ನಾರಾಯಣ, ಚಂದ್ರಣ್ಣ,ಚಕ್ರವರ್ತಿ,ಹೋಬಳೇಶ್ರರ್,

### ಐೞಐ ಅಮಿಚೆಡ್

CIN ಸಂಖ್ಯೆ : L32202KA1950Gol000640 ನೋಂದಾಯಿತ ಮತ್ತು ನಿಗಮಿತ ಕಚೇರಿ, ಐಟಿಐ ಭವನ, ದೂರವಾಣಿನಗರ, ಬೆಂಗಳೂರು-560 016

ವೆಬ್ಸ್ರೆಟ್ : www.itiltd.in ಇ-ಮೇಲ್ ವಿಳಾಸ : cosecy\_crp@itiltd.co.in, ದೂರವಾಣಿ ಸಂಖ್ಯೆ : +91 (080)25617486 ಫ್ಯಾಕ್ಸ್ +91 (080)25617525

#### 73ನೇ ವಾರ್ಷಿಕ ಮಹಾಸಭೆಯ ಸೂಚನೆ, ಪುಸ್ತಕ ಮುಚ್ಚುವಿಕೆ ಮತ್ತು ಇ–ಮತದಾನದ ಮಾಹಿತಿ

ಐಟಿಐ ಲಿಮಿಟೆಡ್ನ ಸದಸ್ಯರ 73ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಗುರುವಾರ, 28ನೇ ಸೆಪ್ಟೆಂಬರ 2023 ರಂದು 11.30 ಗಂಟೆಗೆ ಎಜಿಎಂ ನ ಸೂಚನೆಯಲ್ಲಿ ನಿಗದಿಪಡಿಸಿದಂತೆ ವ್ಯವಹಾರವನ್ನು ನಡೆಸಲ ವೀಡಿಯೊ ಕಾನ್ಫರೆನ್ಸ್ (ವಿ.ಸಿ.) ಅಥವಾ ಇತರ ಆಡಿಯೋ ವಿಷುಯಲ್ ಮೀನ್ಸ್ (ಒಎವಿಎಂ) ಮೂಲಕ ನಡೆಯಲಿದೆ ಎಂದು ಈ ಮೂಲಕ ಸೂಚನೆ ನೀಡಲಾಗಿದೆ.

ವಿಜವಿಂ ಮತ್ತು ವಾರ್ಷಿಕ ವರದಿಯ ಸೂಚನೆ: ಎಂಸಿಎ ಮತ್ತು ಸೆಬಿ ಸುತ್ತೋಲೆಗಳು ಮತ್ತು ಅದರ ಅಡಿಯಲ್ಲಿ ಅನ್ವಯವಾಗುವ ನಿಯಮಗಳಿಗೆ ಅನುಸಾರವಾಗಿ, 2022-23 ರ ವಾರ್ಷಿಕ ವರದಿಯೊಂದಿಗೆ ಅಲ್ಲಿ ವ್ಯವಹಾರ ಮಾಡಬೇಕಾದ ವ್ಯವಹಾರವನ್ನು ನಿಗದಿಪಡಿಸುವ ಸೂಚನೆಯನ್ನು 01ನೇ ಸೆಪ್ಟೆಂಬರ್ 2023 ರಂದು ಎಲೆಕ್ಟಾನಿಕ್ ಫಾರ್ಮ್ ಮೂಲಕ ಇಮೇಲ್ ಐಡಿ ಹೊಂದಿರುವ ಸದಸ್ಯರಿಗೆ ಕಳುಹಿಸಲಾಗಿದೆ. ಕಂಪನಿ / ಡಿಪಾಸಿಟರಿ ಪಾರ್ಟಿಸಿಪೆಂಟ್(ಗಳು) ನೊಂದಿಗೆ

ನೋಂದಾಯಿಸಲಾಗಿದೆ. ವಿಸಿ/ಒಎವಿಎಂ ಸೌಲಭ್ಯದ ಮೂಲಕ ಎಜಿಎಂಗೆ ಹಾಜರಾಗಲು ಇ–ವೋಟಿಂಗ್ ಕಾರ್ಯವಿಧಾನವನ್ನು ಒಳಗೊಂಡಿರುವ 73ನೇ ಎಜಿಎಂ ಅನ್ನು ಕರೆಯುವ ಸೂಚನೆ ಮತ್ತು ಷೇರುದಾರರಿಂದ ಇ–ಮೇಲ್ ಐಡಿ ನೊಂದಣಿ ಜೊತೆಗೆ ವಾರ್ಷಿಕ ವರದಿ 2022–23 ರ ಸಂಪೂರ್ಣ ಆವೃತ್ತಿಯನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. www.itiltd.in ನಲ್ಲಿ 'ಹೂಡಿಕೆದಾರರು' ವಿಭಾಗದ ಅಡಿಯಲ್ಲಿ ಕಂಪನಿ ಮತ್ತು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ವೆಬ್ಸೈಟ್, https://www.evoting. nsdl.com ಮತ್ತು ಸ್ಟಾಕ್ ಎಕ್ಸ್ ಚೇಂಜ್ ಗಳ ವೆಬ್ ಸೈಟ್ ಗಳಲ್ಲಿ ಅಂದರೆ ಬಿಎಸ್ ಇ ಲಿಮಿಟೆಡ್ ಮತ್ತು ಕ್ರಮವಾಗಿ www.bseindia.com ಮತ್ತು www.nseindia.com ನಲ್ಲಿ ನ್ಯಾಷನಲ್ ಸ್ಟಾಕ್ ಎಕ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್

ವಿಜವಿಂ ಸಮಯದಲ್ಲ ಲಿಮೋಬ್ ಇ–ವೋೞಂಗ್ ಮತ್ತು ಇ–ವೋೞಂಗ್

ಕಂಪನಿಯು ಸದಸ್ಯರಿಗೆ ರಿವೋಟ್ ಇ–ವೋಟಿಂಗ್ ಮತ್ತು ಎಜಿಎಂ ಸಮಯದಲ್ಲಿ ಇ–ವೋಟಿಂಗ್ ಮೂಲಕ ವಿದ್ಯುನ್ಮಾನವಾಗಿ ಮತ ಚಲಾಯಿಸಲು ಸೌಲಭ್ಯವನ್ನು ಒದಗಿಸಿದೆ, ರಿಮೋಟ್ ಇ– ವೋಟಿಂಗ್ ನಲ್ಲಿ ಮತ ಚಲಾಯಿಸದ ಸದಸ್ಯರಿಗೆ, ಎನ್ಎಸ್ಡಿಎಲ್ನ ಇ-ವೋಟಿಂಗ್ ಪೋರ್ಟಲ್ ಮೂಲಕ

ಕದಸ್ಯರು ಈ ಕೆಳಗಿನವುಗಳನ್ನು ಗಮನಿಸಲು ವಿನಂತಿಸಲಾಗಿದೆ:

ಿಕೆವೈಸಿ ವಿವರಗಳ ನೋಂದಣಿ ವಿಧಾನದೊಂದಿಗೆ ಭೌತಿಕ ಮತ್ತು ಡೀಮೆಟರಿಯಲೈಸ್ಡ್ ಮೋಡ್ನಲ್ಲ ಸದಸ್ಯರಿಗೆ ಇಮೇಲ್ ಐಡಿಯ ನೋಂದಣಿಯ ವಿವರಗಳನ್ನು ಎಜಿಎಂ ನ ಸೂಚನೆಯಲ್ಲಿ ಒದಗಿಸಲಾಗಿದೆ. ಎಜಿಎಂ ಸಮಯದಲ್ಲಿ ರಿಮೋಟ್ ಇ-ವೋಟಿಂಗ್ ಅಥವಾ ಇ-ವೋಟಿಂಗ್ ಮೂಲಕ ಮತ ಚಲಾಯಿಸಲು ಅರ್ಹತೆಯನ್ನು ನಿರ್ಧರಿಸಲು ಕಟ್-ಆಫ್ ದಿನಾಂಕ 21ನೇ ಸೆಪ್ಟೆಂಬರ್ 2023 ಆಗಿದೆ.

ಠೇವಣಿದಾರರು ನಿರ್ವಹಿಸುವ ಸದಸ್ಯರ ನೋಂದಣಿ / ಲಾಭದಾಯಕ ಮಾಲೀಕರ ನೋಂದಣಿಯಲ್ಲಿ ಹೆಸರು ಕಾಣಿಸಿಕೊಂಡಿರುವ ವ್ಯಕ್ತಿಗಳು ಮತದಾನದ ಕಟ್-ಆಫ್ ದಿನಾಂಕದಂದು ಅಂದರೆ, ಸೆಪ್ಟೆಂಬರ್ 21, 2023 ರಂದು ಮಾತ್ರ ರಿಮೋಟ್ ಇ–ವೋಟಿಂಗ್ / ಇ–ವೋಟಿಂಗ್ ಸೌಲಭ್ಯವನ್ನು ಪಡೆಯಲು

ಕಂಪನಿಯ ಷೇರುಗಳನ್ನು ಪಡೆದುಕೊಳ್ಳುವ ಮತ್ತು ನೋಟಿಸ್ ರವಾನೆಯ ನಂತರ ಸದಸ್ಯರಾಗುವ ಯಾವುದೇ ವ್ಯಕ್ತಿಯು ಮತದಾನದ ಕಟ್–ಆಫ್ ದಿನಾಂಕದ ಮೊದಲು ಅಂದರೆ 21 ಸೆಪ್ಟೆಂಬರ್ 2023 ರ ಮೊದಲು evoting@nsdl.co.in ಗೆ ವಿನಂತಿಯನ್ನು ಕಳುಹಿಸುವ ಮೂಲಕ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆಯಬಹುದು ಅಥವಾ ಸಂಪರ್ಕಿಸಿ ನೋಟಿಸ್ನಲಿ ನಮೂದಿಸಲಾದ ವಿಳಾಸದಲಿ

ನಮ್ಮ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ ಮತ್ತು ಎಜಿಎಂಗೆ ಸಹ ಹಾಜರಾಗಬಹುದು. ರಿಮೋಟ್ ಇ-ವೋಟಿಂಗ್ ಅವಧಿಯು 25ನೇ ಸೆಪ್ಟೆಂಬರ್ 2023 ಸೋಮವಾರ ಬೆಳಿಗ್ಗೆ 09.00 ರಿಂದ 27ನೇ ಸೆಪ್ಟೆಂಬರ್ 2023ರ ಬುಧವಾರ ಸಂಜೆ 05.00 ಗಂಟೆಯವರೆಗೆ.

ಸದಸ್ಯರು ಮೇಲಿನ ದಿನಾಂಕ ಮತ್ತು ಸಮಯವನ್ನು ಮೀರಿ ರಿಮೋಟ್ ಇ–ವೋಟಿಂಗ್ ಮೂಲಕ ತಮ್ಮ ಮತವನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ ಮತ್ತು ರಿಮೋಟ್ ಇ-ವೋಟಿಂಗ್ ಮಾಡ್ಕೂಲ್ ಅನ್ನು 27ನೇ ಸೆಪ್ಟೆಂಬರ್ 2023 ರಂದು ಸಂಜೆ 5.00 ನಂತರ ಎನ್ಎಸ್ಡ್ಎಲ್ ಮೂಲಕ ಮತದಾನ ಮಾಡಲು

ನಿಷ್ಕ್ರಿಯಗೊಳಿಸಲಾಗುತ್ತದೆ. ಸದಸ್ಯರು ಒಮ್ಮೆ ಚಲಾಯಿಸಿದ ಮತಗಳು ನಂತರ ಬದಲಾಯಿಸಲಾಗುವುದಿಲ್ಲ. ಸಭೆಯ ಮೊದಲು ರಿಮೋಟ್ ಇ-ವೋಟಿಂಗ್ ಮೂಲಕ ಮತ ಚಲಾಯಿಸಿದ ಸದಸ್ಯರು ಎನ್ಎಸ್ಡಿಎಲ್ ನ ಇ–ವೋಟಿಂಗ್ ವೆಬ್ಸೈಟ್ಗ್ https://www.evoting. nsdl.com ನಲಿ ಲಾಗ್ ಇನ್ ಮಾಡುವ ಮೂಲಕ ವಿಸಿ/ಒಎವಿಎಂ ಮೂಲಕ ಸಭೆಗೆ ಹಾಜರಾಗಬಹುದು, ಆದರೆ ಅವರು ಮತ್ತೆ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

ಎಜಿಎಂ ಸಮಯದಲ್ಲಿ ಇ–ಮತದಾನದ ಸೌಲಭ್ಯವನ್ನು ಸಭೆಯಲ್ಲಿ ಲಭ್ಯವಾಗುವಂತೆ ಮಾಡಬೇಕು ಮತ್ತು ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸದೆ ಸಭೆಗೆ ಹಾಜರಾಗುವ ಸದಸ್ಯರು ಸಭೆಯಲ್ಲಿ ತಮ್ಮ ಮತವನ್ನು ಚಲಾಯಿಸಲು ಅರ್ಹರಾಗಿರುತಾರೆ.

ಎಜಿಎಂನಲ್ಲಿ ರಿಮೇಟ್ ಇ–ವೋಟಿಂಗ್ ಮತ್ತು ಇ–ವೋಟಿಂಗ್ ಅನ್ನು ನ್ಯಾಯಯುತ ಮತ್ತು ಪಾರದರ್ಶಕವಾಗಿ ನಡೆಸಲು ಪ್ರಾಕ್ಷೀಸ್ ನಲ್ಲಿರುವ ಕಂಪನಿ ಕಾರ್ಯದರ್ಶಿ ಬೆಂಗಳೂರಿನ ಶ್ರೀ ಡಿ. ವೆಂಕಟೇಶ್ವರಲು ಅವರನ್ನು ಸ್ಕ್ರೂಟನೈಸರ್ ಆಗಿ ನೇಮಿಸಲಾಗಿದೆ.

ಎಜಿಎಂನ ಮತದಾನದ ಫಲಿತಾಂಶಗಳನ್ನು ಸ್ಕ್ರೂಟಿನೈಸರ್ ವರದಿಯೊಂದಿಗೆ ಘೋಷಿಸಲಾಗುತ್ತದೆ, ಇದನ್ನು ಕಂಪನಿಯ ವೆಬ್ಸೈಟ್ www.itiltd.in ಮತ್ತು ಸಿಡಿಎಸ್ಎಲ್ ವೆಬ್ಸೈಟ್ https://www.evoting.nsdl.com ನಲ್ಲಿ ಇರಿಸಲಾಗುತ್ತದೆ. ಎಜಿಎಂ ಮುಗಿದ ನಂತರ ಎರಡು (02) ಕೆಲಸದ ದಿನಗಳಲ್ಲಿ ಕಂಪನಿಯ ಷೇರ್ರಗಳನ್ನು ಪಟ್ಟಮಾಡಲಾಗಿರುವ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಿಎಸ್ಇ ಲಿಮಿಟೆಡ್ಗೆ ಏಕಕಾಲದಲ್ಲಿ ತಿಳಿಸಲಾಗುವುದ<u>ು</u>

ಶ್ರಸ್ತ<mark>ಕ ಮುಚ್</mark>ಜುವ ಸೂಚನೆ: ಕಂಪನಿಗಳ ಕಾಯಿದೆ ಮತ್ತು ಅದರ ಅಡಿಯಲ್ಲಿ ಅನ್ವಯವಾಗುವ ನಿಯಮಗಳಿಗೆ ಅನುಸಾರವಾಗಿ, ಎಜಿಎಂ ಉದ್ದೇಶಕ್ಕಾಗಿ ಕಂಪನಿಯ ಸದಸ್ಯರ ನೋಂದಣಿ ಮತ್ತು ಷೇರು ವರ್ಗಾವಣೆ ಪುಸ್ತಕವನ್ನು 22ನೇ ಸೆಪ್ನೆಂಬರ್ 2023 ರಿಂದ 28ನೇ ಸೆಪ್ಟೆಂಬರ್ 2023 ವರೆಗೆ (ಎರಡೂ ದಿನಗಳನ್ನು ಒಳಗೊಂಡಂತೆ) ಮುಚ್ಚಲಾಗುವುದು ಎಂದು ಈ ಮೂಲಕ ಸೂಚನೆಯನ್ನು ನೀಡಲಾಗಿದೆ.

ಕಂಪರ್ಕದ ವಿವರಗಳು : ಇ–ವೋಟಿಂಗ್ಗೆ ಸಂಬಂಧಪಟ್ನಂತೆ ಯಾವುದೇ ವಿಚಾರಣೆಗಳು / ದೂರುಗಳು ಇದ್ದಲ್ಲಿ ಈ ಕೆಳಕಂಡವರಿಗೆ ತಿಳಿಸಬಹುದು. ಶ್ರೀ ಹರೀಶ್, ಸಿನಿಯರ್ ಮ್ಯಾನೆಜರ್, ಇಂಟಗ್ರೇಟೆಡ್ ರಿಜಿಸ್ಟಿ ಮ್ಯಾನೆಂಜ್ ಮೆಂಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ನಂ. 30, ರಮಣ ರೆಸಿಡೆನ್ಸಿ, 04ನೇ ಕ್ರಾಸ್, ಸಂಪಿಂಗೆ ರಸ್ತೆ, ಮಲ್ಲೇಶ್ವರ, ಬೆಂಗಳೂರು-ಫಲ್ಗುಣಿ ಚಕ್ರಬರ್ತಿ, ಅಸಿಸ್ಟೆಂಟ್ ಮ್ಯಾನೆಜರ್, ಎನ್ಎಸ್ಡಿಎಲ್, ಇ–ಮೇಲ್: evoting.nsdl.co.in

ಸಳ: ಬೆಂಗಳೂರು

ಮಂಡಳಿಯ ಆದೇಶಾನುಸಾರ ಐಟಿಐ ಲಿಮಿಟೆಡ್ ಪರವಾಗಿ ಶಾಲನಿ ಫಟಕ್ ದಿನಾಂಕ : 01.09.2023 ಕಂಪನಿ ಕಾರ್ಯದರ್ಶಿ

### **ಜ20 ಶೃಂಗಸಭೆಗೆ** ಬೈಡೆನ್



ನಡೆಯಲಿರುವಜಿ20ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾಗವಹಿಸಲಿದ್ದಾರೆ. ಈ ಸಂಬಂಧ ಶ್ರೇತಭವನಮಾಹಿತಿಹಂಚಿಕೊಂಡಿದೆ. ಸೆ. 7 ರಂದು ಬೈಡೆನ್ ಭಾರತ ಭೇಟಿ ಕೈಗೊಳ್ಳಲಿದ್ದಾರೆ.

ಸೆ.8 ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತಭವನ ಪ್ರಕಟಣೆ ತಿಳಿಸಿದೆ. ಭಾರತ ಮತ್ತು ಅಮೆರಿಕ ಮಿತ್ರರಾಷ್ಟ್ರಗಳಾಗಿದ್ದು, ಉಭಯ ಭೇಟಿಯಿಂದಾಗಿ ನಾಯಕರ ಎರಡೂ ರಾಷ್ಟ್ರಗಳ ನಡುವಣ ದ್ರಿಪಕ್ಷೀಯ ಬಾಂಧವ್ಯ ಮತ್ತಷ್ಟು ದ್ರಿಗುಣಗೊಳ್ಳಲಿದೆ.

ಈ ತಿಂಗಳ 9 ಹಾಗೂ 10ರಂದು ಜಿ20 ಶೃಂಗನಾಯಕರ ಸಭೆ ದೆಹಲಿಯಲ್ಲಿ ನಡೆಯಲಿದೆ. ಈ ಶೃಂಗ ಸಭೆಗೆ ಭರದ ಸಿದ್ದತೆಗಳು ನಡೆಯುತ್ತಿದ್ದು, ವಿಶ್ವ ನಾಯಕರು ಭಾಗವಹಿಸಲಿದ್ದಾರೆ.

ಈಗಾಗಲೇ ದೆಹಲಿಯ ಪಂಚತಾರಾ ಹೋಟೆಲ್ಗಳಲ್ಲಿ ಕೊಠಡಿಗಳು ಬುಕ್ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಬೈಡೆನ್ ಮತ್ತು ಅವರ ನಿಯೋಗ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಕೊಠಡಿಗಳನ್ನು ಕಾಯ್ದಿ ರಿಸಲಾಗಿದೆ.

### ಸ್ಥಾಪನೆ: 2014 ಫೋನ್: 080-26722499 GIRINAGARA CREDIT CO-OPERATIVE SOCIETY LTD

ನೋಂದಾಯಿತ ಸಂಖ್ಯೆ: ಯುಬಿಸಿ/4/117/ಆರ್ಜಿಎನ್/46474/2014-15 ನಂ. 43, ಗುರು ಕಾಂಪ್ಲೆಕ್ಸ್, 3ನೇ ಮಹಡಿ, 4ನೇ ಮುಖ್ಯರಸ್ತೆ, ನಾಗೇಂದ್ರ ಬ್ಲಾಕ್, 50 ಅಡಿ ರಸ್ತೆ ಬಿಎಸ್ಕೆ 3ನೇ ಹಂತ, ಬೆಂಗಳೂರು-50. (girinagaraccsl@gmail.com)

ಸರ್ವ ಸದಸ್ಯರ ಸಾಮಾನ್ಯ ಸಭೆಯ ಸೂಚನಾ ಪತ್ರ ಸಂಘದ 2022-23ನೇ ಸಾಲಿನ ಒಂಭತ್ತನೇ ವಾರ್ಷಿಕ ಸದಸ್ಯರ ಸಾಮಾನ್ಯ ಸಭೆಯನ್ನು **ದಿನಾಂಕ** 10.09.2023 ರಂದು ಭಾನುವಾರ ಬೆಆಗ್ಡೆ 10.30ಕ್ಕೆ ಸಂಘದ ಅಧ್ಯಕ್ಷರಾದ ಡಾ. ಕೆ.ಸಿ. ಜಯರಾಮ್ರವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ. ಈ ಬಗ್ಗೆ ಸದಸ್ಯರಿಗೆ ಅಂಚೆ ಮೂಲಕ ಸೂಚನಾ ಪತ್ರ ಕಳುಹಿಸಲಾಗಿದ್ದು ಸೂಚನಾ ಪತ್ರ ತಲುಪದೆ ಇದ್ದಲ್ಲಿ ಈ ಪ್ರಕಟಣೆಯನ್ನೇ ಸೂಚನಾ ಪತ್ರವೆಂದು ಪರಿಗಣಿಸಿ ಮಾನ್ಯ ಸದಸ್ಯರು ಸಭೆಗೆ ಸಕಾಲಕ್ಕೆ ಹಾಜರಾಗಿ ಸಭೆಯ ಕಾರ್ಯ ಕಲಾಪಗಳಲ್ಲಿ ಭಾಗವಹಿಸಲು ಕೋರಲಾಗಿದೆ.

ಸ್ಥಳ: ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ(ರಿ.) ನಂ. 5ಎ, 3ನೇ ಕ್ರಾಸ್, 2ನೇ ಬ್ಲಾಕ್, ಬನಶಂಕರಿ 1ನೇ ಹಂತ, ಪಿ.ಇ.ಎಸ್. ಕಾಲೇಜು ಹಿಂಭಾಗ, ಶ್ರೀನಗರ, ಬೆಂಗಳೂರು– 50

ದಿನಾಂಕ:31.08.2023.

ಆಡಳಿತ ಮಂಡಳಿ ಅನುಮತಿ ಮೇರೆಗೆ ಸಹಿ/- ಕಾರ್ಯದರ್ಶಿ

### **ಟಾಲ್ ಎಂಟರ್ ಪ್ರೈಸಸ್ ಅಮಿಟಿಡ್** ರಿ.ಕಛೇರಿ: ಎಕೆಆರ್ ಟೆಕ್ಪಾರ್ಕ್, 3ನೇ ಮಹಡಿ, ಸಿ ಬ್ಲಾಕ್, ಸೈಟ್. ನಂ. 112,

ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶ, 7ನೇ ಮೈಲಿ, ಹೊಸೂರು ರಸ್ತೆ, ಸಿಂಗಸಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು-560 068, ಕರ್ನಾಟಕ, ಭಾರತ ದೂರವಾಣಿ +9144 43508393/42926299; ಇಮೇಲ್: secretarial@taalent.Co.in ವೆಬ್ಸ್ಟ್ರೆಟ್: www.taalent.co.in; CIN: L74110KA2014PLC176836

### ಸೂಚನೆ

ಟಾಲ್ ಎಂಟರ್'ಪ್ರೈಸಸ್ ಲಿಮಿಟೆಡ್ನ ('ದಿ ಕಂಪನಿ') 9 ನೇ ವಾರ್ಷಿಕ ಸಾಮಾನ್ಯ ಸಭೆ ಎ.ಜಿ.ಎಮ್) ಮಂಗಳವಾರ, ಸೆಪ್ಟೆಂಬರ್ 26, 2023 ರಂದು ಮಧ್ಯಾಹ್ನ 12.00 ಗಂಟೆಗೆ ನಡೆಯಲಿದೆ ಎಂದು ಈ ಮೂಲಕ ಸೂಚನೆ ನೀಡಲಾಗಿದೆ. ಸಾಮಾನ್ಯ ಸುತ್ತೋಲೆ ಸಂಖ್ಯೆ 20/2020 ಮತ್ತು 02/2022 ದಿನಾಂಕದೊಂದಿಗೆ ಓದಿದ ಕಂಪನಿಗಳ ಕಾಯಿದೆ, 2013 ರ ನ್ವಯವಾಗುವ ನಿಬಂಧನೆಗಳಿಗೆ ಅನುಸಾರವಾಗಿ, ಸದಸ್ಯರ ಭೌತಿಕ ಉಪಸ್ಥಿತಿಯಿಲ್ಲದೆ ವೀಡಿಯೊ ಕಾನ್ಫೆರೆನ್ಸ್ (ವಿಸಿ) /ಇತರ ಆಡಿಯೋ ವಿಷುಯಲ್ ಮೀನ್ಸ್ (ಓಎವಿಎಂ) ಮೂಲಕ (IST). ಮೇ 5, 2020 ಮತ್ತು ಮೇ 05, 2022, ಕ್ರಮವಾಗಿ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ('ಎಂಸಿಎ'') ಹೊರಡಿಸಿದ ಇತರ ಸುತ್ತೋಲೆಗಳು.

ಮೇ 12, 2020 ಮತ್ತು ಮೇ 13, 2022 ರಂದು ತಿಳಿಸಲಾದ ಎಂಸಿಎ ಸುತ್ತೋಲೆಗಳು ಮಾ ನೆಬಿ ಸುತ್ತೋಲೆಗಳಿಗೆ ಅನುಸಾರವಾಗಿ, ಎಜಿಎಮ್ ಮತ್ತು ವಾರ್ಷಿಕ ವರದಿಯ<sup>್</sup> ನೋಟೀಸ್<sup>ಸ</sup> ಭೌತಿಕ ಪ್ರತಿಗಳನ್ನು ರವಾನಿಸುವ ಅಗತ್ಯವನ್ನು ವಿತರಿಸಲಾಗಿದೆ ಮತ್ತು ಅದರ ಪ್ರಕಾರ, ಅದನ್ನು ಎಲೆಕ್ಟ್ರಾನಿಕ್ ಮೋಡ್ ಮೂಲಕ ಒದಗಿಸಲಾಗುತ್ತಿದೆ ಕಂಪನಿಯಲ್ಲಿ ಇ–ಮೇಲ್ ಐಡಿಗಳನ್ನು ನೋಂದಾಯಿಸಿರುವ ಸದಸ್ಯರಿಗೆ. ತಮ್ಮ ಇ–ಮೇಲ್ ಐಡಿಗಳನ್ನು ನೋಂದಾಯಿಸದೆ ಇರುವ ಸದಸ್ಯರು ಈ ಕೆಳಗಿನ ಸೂಚನೆಗಳನ್ನು ಅನುಸರಿಸುವ ಮೂಲಕ ನೋಂದಾಯಿಸಲು ವಿನಂತಿಸಲಾಗಿದೆ. 1. ಶಾರೀರಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು:

pune@linkintime.co.in ನಲ್ಲಿ ಕಂಪನಿಯ ಲಿಂಕ್ ಇನ್ ಟೈಮ್ ಇಂಡಿಯಾ ಪ್ರೈವೇಟ್ ರಿಮಿಟೆಡ್ ("RTA") ಗೆ ಇಮೇಲ್ ಬರೆಯಲು ಅಥವಾ ecretarial@taalent.co ನಕ್ಷ ಕಂಪನಿಗೆ ಸದಸ್ಯರು. ಫೋಲಿಯೋ ಸಂಖ್ಯೆ, ಇ–ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಮೂದಿಸುವ ಮೂಲಕ;

2. ಡಿಮೆಟಿರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು:

ಇಮೇಲ್ ಅಪ್ ಡೇಟ್ ಗಾಗಿ ಸದಸ್ಯರು ತಮ್ಮ ಡಿಪಾಸಿಟರಿ ಪಾರ್ಟಿಸಿಪೆಂಟ್ /ಸ್ಟಾಕ್ ಬ್ರೋಕರ್ ಅನ್ನು ಸಂಪರ್ಕಿಸಲು ಐಡಿ ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳು. ವಾರ್ಷಿಕ ವರದಿ ಮತ್ತು ಎಜಿಎಮ್ ಸೂಚನೆಯು ಕಂಪನಿಯ ವೆಬ್ ಸೈಟ್ www.taalent.co.in ಮತ್ತು ಸ್ಟಾಕ್ ಎಕ್ಸ್ ಚೇಂಜ್ ವೆಬ್ ಸೈಟ್ www.bseindia.com ನಲ್ಲಿ ಮತ್ತು NSDLನ ವೆಬ್ ಸೈಟ್ www.

evoting.nsdl.com ನಲ್ಲಿ ಲಭ್ಯವಿದೆ. ಕಂಪನಿಯು ಎಜಿಎಂನಲ್ಲಿ ವಹಿವಾಟು ನಡೆಸುವ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇ–ವೋಟಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ಎಜಿಎಮ್ನಲ್ಲಿ ಭಾಗವಹಿಸಲು ಷೇರುದಾರರಿಗೆ ಇ–ವೋಟಿಂಗ್ ಮತ್ತು ಏಸಿ ಸೌಲಭ್ಯವನ್ನು ಒದಗಿಸಲು ಕಂಪನಿಯು NSDLನ ಸೇವೆಗಳನ್ನು ೨೦ದರೆ ಸೆಪ್ಟೆಂಬರ್ 19, 2023 ರಂದು ಷೇರುಗಳನ್ನು ಹೊಂದಿರುವ ಸದಸ್ಯರು ತಮ್ಮ ಮತವನು ಚಲಾಯಿಸಬಹುದು. ವಿಸಿ ಮೂಲಕ ಎಜಿಎಂನಲ್ಲಿ ಹಾಜರಿರುವ ಸದಸ್ಯರು ಮತ್ತು ಈ ಹಿಂದೆ ಮತ ಚಲಾಯಿಸದಿರುವುದು ಮತ್ತು ಹಾಗೆ ಮಾಡದಂತೆ ನಿರ್ಬಂಧಿಸಲಾಗಿಲ್ಲ, ಇ–ಮತದಾನ ವ್ಯವಸ್ಥೆಯ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

ಿಎಜಿಎಂ ಸಮಯದಲ್ಲಿ NSDL ನ. ಎಜಿಎಂ ಸೂಚನೆಯನ್ನು ಕಳುಹಿಸಿದ ನಂತರ ಕಂಪನಿಯ ಸದಸ್ಯರಾಗುವ ವ್ಯಕ್ತಿಗಳು, E–ಗಾಗಿ ಲಾಗಿನ್ ಐಡಿ ರುಜುವಾತುಗಳನ್ನು ಪಡೆಯಲು ಇ–ಮೇಲ್ secretarial@taalent.Co.inಗೆ ಇ–ಮೇಲ್ ಕಳುಹಿಸಬಹುದು.

ಮತದಾನ ಮತ್ತು ವಿಸಿ. ಯಾವುದೇ ಪ್ರಶ್ನೆಗಳಿದ್ದಲ್ಲಿ, ನೀವು ಷೇರುದಾರರಿಗಾಗಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು (FAQS) ಮತ್ತು ಷೇರುದಾರರಿಗಾಗಿ ಇ–ಮತದಾನದ ಬಳಕೆದಾರರ ಕೈಪಿಡಿಯನ್ನು www.evoting.nsdl.com ನ ಡೌನ್ಲೋಡ್ ವಿಭಾಗದಲ್ಲಿ ಲಭ್ಯವಿದೆ ಅಥವಾ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು; 1800 1020 990 ಮತ್ತು 1800 22 44 30 ಅಥವಾ evoting@nsdl.co.in ನಲ್ಲಿ ವಿನಂತಿಯನ್ನು ಕಳುಹಿಸಿ.

ಟಾಲ್ ಎಂಟರ್ಪ್ರೈಸಸ್ ಲಿಮಿಟೆಡ್ಗಾಗಿ ಪರವಾಗಿ ಪ್ರಿಯಾ ಚೌಕ್ಷೆ ಕಂಪನಿ ಕಾರ್ಯದರ್ಶಿ



### ಸುಪ್ರಜರ್ ಇಂಜನಿಯರಿಂಗ್ ಅಮಿಟೆಡ್ ಯಿತ ಕಛೇರಿ : ನಂ.100&101, ಬೊಮ್ಮಸಂದ ಕೈಗಾರಿಕ ಪದೇಶ, ಬೆಂಗಳೂರು-99

Email: investors@suprajit.com, Web: www.suprajit.com CIN: 129199KA1985PLC006934

#### 38ನೇ ವಾರ್ಷಿಕ ಸಾಮಾನ್ಯ ಸಭೆಯ ಇ-ಮರದಾನ ಮಾಹಿತಿ ಮತ್ತು ಮಸ್ತಕ ಮುಜ್ಜುವಿಕೆಯ ಸೂಚನೆ ಈ ಮೂಲಕ ನೋಟಿಸ್ ನೀಡುವುದೇನೆಂದರೆ, ಸುಪ್ರಜಿತ್ ಇಂಜಿನೀಯರಿಂಗ್ ಲಿಮಿಟೆಡ್ ಕಂಪನಿಯ 38ನೇಯ ವಾರ್ಷಿಕ

ಸೆಪ್ಟೆಂಬರ್ 02, 2023

ಸಾಮಾನ್ಯ ಸಭೆ(AGM) ಯನ್ನು ವಿಡಿಯೋ ಕಾನ್ಫರೆನ್ಫಿಂಗ್ (VC) ಅಥವಾ ಇತರ ಆಡಿಯೋ ವಿಶುವಲ್ ವಿಧಾನದಿಂದ (OAVM) **ಸೋಮವಾರ, 25ನೇ ಸೆಪ್ಟೆಂಬರ್ 2023 ರಂದು ಮದ್ಯಾಹ್ನ 2.30** ಗಂಟೆಗೆ ಕಂಪನಿಗಳ ಕಾಯಿದೆ, 2013 (ಕಾಯಿದೆ) ಅಡಿ ಕಾರ್ಮೋರೇಟ್ ವ್ಯವಹಾರಗಳ ಸಚಿವಾಲಯ (MCA) ಹೊರಡಿಸಿದ ಸುತ್ತೋಲೆ ಸಂಖ್ಯೆ:10/2022 ದಿನಾಂಕ : 28ನೇ ಡಿಸೆಂಬರ್ 2022 ಹಾಗೂ ಸೆಕ್ಕುರಿಟಿ ಆಂಡ್ ಎಕ್ಟ್ರೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಸುತ್ತೋಲೆ ಸಂಖ್ಯೆ : SEBI/HO/CFD/PoD-2/P/CIR/2023/4 (ಸಾಮೂಹಿಕವಾಗಿ ಸುತ್ತೋಲೆ ಉಲ್ಲೇಖಿಸಲಾಗಿದೆ) ದಿನಾಂಕ : 5ನೇ ಜನೇವರಿ 2023 ಅನುಸಾರವಾಗಿ ವಾರ್ಷಿಕ ಸಾಮಾನ್ಯ ನೋಟಿಸು 29ನೇ ಮೇ 2023 ರಲ್ಲಿ ನಿಗದಿಸಲಾದ ವಹಿವಾಟುಗಳನ್ನು ನಡೆಸಲು ನಿರ್ಧರಿಸಲಾಗಿದೆ.

2022-23 ರ ಹಣಕಾಸು ವರ್ಷದ ವಾರ್ಷಿಕ ವರದಿಗಳನ್ನು 1 ನೇ ಸೆಪ್ರೆಂಬರ್ 2023ರಂದು ಡೆಪಾಸಿಟರಿ ಪಾರ್ಟಿಸಿಪಂಟ್, ಕಂಪನಿ/ವರ್ಗಾವಣೆ ಏಜೆಂಟರಲ್ಲಿ ತಮ್ಮ ಇ–ಮೇಲ್ ವಿಳಾಸವನ್ನು ನೋಂದಾಯಿಸಿದ ಸದಸ್ಯರುಗಳಿಗೆ ಎಲೆಕ್ಷಾನಿಕ್ ಮೋಡ್ ಮೂಲಕ ಕಳುಹಿಸಲಾಗಿದೆ. ಎಜಿಎಂ ಸೂಚನೆ ಮತ್ತು 2022–23ರ ವಾರ್ಷಿಕ ವರದಿಯು ಕಂಪನಿಯ ವೆಬ್ಸೈಟ್ www.suprajit.comನಲ್ಲಿ, ಸ್ಕಾಕ್ ಏಕ್ಕ್ ಚೇಂಜ್ಗಳ ವೆಬ್ಸೈಟ್ www.nseindia.com / www.bseindia.com ಮತ್ತು ಸೆಂಟ್ರಲ್ ಡಿಪಾಸಿಟರಿ ಸರ್ವೀಸಿಸ್ (ಭಾರತದ) ಲಿಮಿಟೆಡ್ (CDSL)ವೆಬ್ಸೈಟ್ www.evotingindia.comನಲ್ಲಿ ಲಭ್ಯವಿದೆ.

ಕಂಪನಿಯ ಕಾಯ್ದೆ 108 ರ ಅನುಸಾರವಾಗಿ, ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) 2013ರ ನಿಯಮ 20 ರೊಂದಿಗೆ ಓದಿಕೊಂಡಂತೆ, 2014ರ ನಿಯಮ, ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಮತ್ತು SEBI 44 ನೇ ನಿಯಮ (ಕಟ್ಟುಪಾಡುಗಳ ಪಟ್ಟಿ ಮತ್ತು ಅಗತ್ಯತೆಗಳ ಬಹಿರಂಗಪಡಿಸುವಿಕೆ) ನಿಯಮಗಳು, 2015ರ ನಿಯಮಗಳ ಅಡಿಯಲ್ಲಿ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೂಚಿಸಿರುವಂತೆ ಎಲ್ಲಾ ನಿರ್ಣಯಗಳಿಗೆ ಕಂಪನಿಯು ತಮ್ಮ ಮತಗಳನ್ನು ಚಲಾಯಿಸಲು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಮೋಟ್ ಇ–ವೋಟಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ರಿಮೋಟ್ ಇ–ವೋಟಿಂಗ್ ನಿವರವಾದ ವಿಧಾನವನ್ನು ಎಜಿಎಂನ ಸೂಚನೆಯಲ್ಲಿ ನೀಡಲಾಗಿದೆ.

ಷೇರುದಾರರು ಈ ಕೆಳಗಿನವುಗಳನ್ನು ಗಮನಿಸಬೇಕು

ಎ) ನಿಮ್ಮ ಕಂಪನಿಯು ರಿಮೋಟ್ ಇ-ವೋಟಿಂಗ್ ಸೌಲಭ್ಯವನ್ನು ಎಜಿಎಂನಲ್ಲಿನ ಚರ್ಚಿಸಬಹುದಾದ ವ್ಯವಹಾರಗಳ ಸಂಬಂಧಿಸಿದ ಅನುಮೋದನೆಗೆ ಒದಗಿಸಿದೆ. ಕಂಪನಿಯು ಸೆಂಟ್ರಲ್ ಡಿಪಾಜಿಟರಿ ಸೇವೆಗಳು (ಭಾರತ) ನಿಯಮಿತ ("ಸಿಡಿಎಸ್ಐಲ್") ಇವರನ್ನು ರಿಮೋಟ್ ಇ–ವೋಟಿಂಗ್ ಸೌಲಭ್ಯಗಳ ಅನುಕೂಲತೆಗಳನ್ನು ನೀಡುವುದಕ್ಕಾಗಿ ನೇಮಕ ಮಾಡಿರುತ್ತದೆ.

ಬ) ಮತದಾನದ ಹಕ್ಕುಗಳು 18ನೇ ಸೆಪ್ಟೆಂಬರ್ 2023ರೊಳಗೆ ಸದಸ್ಯರು ಹೊಂದಿರುವ ಇಕ್ಷಿಟಿ ಷೇರುಗಳಿಗೆ ಅನುಪಾತದಲ್ಲಿರುತ್ತದೆ.

ಸಿ) ರಿಮೋಟ್ ಇ–ವೋಟಿಂಗ್ ಸೌಲಭ್ಯವು ಗುರುವಾರ, 21ನೇ ಸೆಪ್ಟೆಂಬರ್ 2023ರ ಬೆಳಿಗ್ಗೆ 9.00 ಗಂಟೆಗೆ ಆರಂಭಗೊಳ್ಳುತ್ತದೆ. ಮತ್ತು ಭಾನುವಾರ 24 ನೇ ಸೆಪ್ಟೆಂಬರ್ 2023 ರಂದು ಸಂಜೆ 5.00 ಗಂಟೆಗೆ ಮುಕ್ತಾಯವಾಗುತ್ತದೆ. ಈ ಅವಧಿಯಲ್ಲಿ ಕಟ್–ಆಫ್ ದಿನಾಂಕದಂತೆ ಭೌತಿಕ ಅಥವಾ ಡಿ–ಮೆಟೀರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ತಮ್ಮ ಮತಗಳನ್ನು ವಿದ್ಯುನ್ಮಾನವಾಗಿ ಚಲಾಯಿಸಬಹುದು. ರಿಮೋಟ್ ಇ–ಮತದಾನ ವನ್ನು CDSL ನಂತರ ಮತದಾನಕ್ಕಾಗಿ ನಿಷ್ಕಿಯಗೊಳಿಸುತ್ತದೆ.

 ಡ) VC/OAVM ಸೌಲಭ್ಯದ ಮೂಲಕ ಎಜಿಎಂನಲ್ಲಿ ಹಾಜರಾಗುವ ಮತ್ತು ರಿಮೋಟ್ ಇ–ಮತದಾನದ ಮೂಲಕ ನಿರ್ಣಯಗಳಲ್ಲಿ ಮತ ಚಲಾಯಿಸದ ಮತ್ತು ಹಾಗೆ ಮಾಡುವುದರಿಂದ ನಿರ್ಬಂಧಿಸದ ಷೇರುದಾರರು, ಎಜಿಎಂ ರಿಮೋಟ್ ಇ–ಮತದಾನ ವ್ಯವಸ್ಥೆಯ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಇ) ವಾರ್ಷಿಕ ಸಾಮಾನ್ಯ ಸಭೆಗೆ ಮುಂಚಿತವಾಗಿ ರಿಮೋಟ್ ಇ–ಮತದಾನದ ಮೂಲಕ ಮತ ಚಲಾಯಿಸಿದ ಷೇರುದಾರರು ಎಜಿಎಂ

ನಲ್ಲಿ ವಿಸಿ/ಒಎವಿಎಂ ಮೂಲಕ ಹಾಜರಾಗಬಹುದು / ಭಾಗವಹಿಸಬಹುದು ಆದರೆ ಮತ್ತೆ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. **ಎಫ್**) ಭೌತಿಕ ಹಾಗೂ ಅಭೌತಿಕ ಕ್ರಮದಲ್ಲಿ ಮತ್ತು ತಮ್ಮ ಇ–ಮೇಲ್ ವಿಳಾಸಗಳನ್ನು ನೊಂಂದಾಯಿಸದ ಷೇರುಗಳನ್ನು ಹೊಂದಿರುವ ಸದಸ್ಯರಿಗೆ ರಿಮೋಟ್ ಇ–ವೋಟಿಂಗ್ ನಡೆಸುವ ವಿಧಾನವನ್ನು ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಜಿ) ಆರ್ಟಿಎ/ಡಿಪಾಸಿಟರಿಯಲ್ಲಿ ತಮ್ಮ ಇಮೇಲ್ ಐಡಿಗಳನ್ನು ನೋಂದಾಯಿಸದ ಷೇರುದಾರರು ಇಮೇಲ್ ಐಡಿ ನೋಂದಣಿಗಾಗಿ ಮತ್ತು ರಿಮೋಟ್ ಇ–ಮತದಾನಕ್ಕಾಗಿ ಲಾಗಿನ್ ವಿವರಗಳನ್ನು ಪಡೆಯಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಬಹುದು.ವಿವರಗಳನ್ನು ಆಯಾ ಠೇವಣಿ ಭಾಗವಹಿಸುವವರಿಗೆ ("DPS") ಸಲ್ಲಿಸಬಹುದು.

ಫ್ರೌಕ್ ಷೇರುದಾರರಿಗೆ	ದಯವಿಟ್ಟು ಅಗತ್ಯ ವಿವರಗಳಾದ ಘೋಲಿಯೋ ಸಂಖ್ಯೆ, ಷೇರುದಾರರ ಹೆಸರು, ಷೇರು ಪ್ರಮಾಣ ಪತ್ರದ
	ಸ್ಕ್ಯಾನ್ ಮಾಡಿದ ನಕಲು (ಮುಂಭಾಗ ಮತ್ತು ಹಿಂಬಾಗ), ಪ್ಯಾನ್(ಪ್ಯಾನ್ ಕಾರ್ಡ್ ನ ಸ್ವಯಂ ದೃಢಿಕರಿಸಿದ
	ನಕಿಲು), ಆಧಾರ್ (ಆಧಾರ್ ಕಾರ್ಡ್ ಸ್ವಯಂ ದೃಢಿಕರಿಸಿದ ನೆಕಲು), ಕಂಪನಿ
	(investors@suprajit.com)/RTA (irg@integrated.com)
	ದಯನಿಟ್ಟು ಡಿಮ್ಮಾಣ್ ಭಾತೆ ವಿವರಗಳನ್ನು ಒದ್ದರ್ಶಿ (ಶಿಡಿಎಫ್ಎಫ್ಲ್-16 ಅಂಕ್ಲಿಯ ಪ್ರಭಾನುಭನಿ)

ಡಿಮ್ಕಾಟ್ ಷೇರುದಾರರಿಗೆ

ಸ್ಥಳ : ಬೆಂಗಳೂರು

ದಿನಾಂಕ: 01.09.2023

ಐಡಿ/ಎನ್ಎಸ್ಡಿಎಲ್-16 ಸಂಖ್ಯೆಯ ಡಿಪಿಐಡಿ + ಸಿಎಲ್ಐಡಿ), ಹೆಸರು, ಕ್ಷೈಂಟ್ ಮಾಸ್ಟ್ ಅಥವಾ ಏಕೀಕೃತ ಖಾತೆ ಹೇಳಿಕೆಯ ಪ್ರತಿ, ಪ್ಯಾನ್(ಪ್ಯಾನ್ ಕಾರ್ಡ್ನ ಸ್ವಯಂ ದೃಢಿಕರಿಸಿದ ನಕಲು), ಆಧಾರ್ (ಆಧಾರ್ ಕಾರ್ಡ್ ನ ಸ್ವಯಂ ದೃಢಿಕರಿಸಿದ ನಕೆಲು), ಕಂಪನಿ (investors@suprajit.com) / RTA (irg@integrated.com)

ಎನಾದರೂ ವಿಚಾರಣೆಗಳಿದ್ದಲ್ಲಿ ಸದಸ್ಯರು ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆ(ಎಫೆಎಕ್ಕೂ) ಗಳನ್ನು ನೋಡಬಹುದು. ಹಾಗೂ ಇ– ಮತದಾನದ ಕೈಪಿಡಿಯು ಸದಸ್ಯರಿಗೆ www.evotingindia.com ಡೌನ್ಲೋಡ್ ವಿಭಾಗದಲ್ಲಿ ಲಭ್ಯವಿದೆ. ಅಥವಾ helpdesk.evoting@cdslindia.com ಗೆ ಇ–ಮೇಲ್ ಮಾಡಿ

**ಮಸ್ತಕಗಳ ಮುಚ್ಚುವಿಕೆ**: ಕಂಪನಿಯ ಸದಸ್ಯರ ದಾಖಲೆ ಮಸ್ತಕ ಮತ್ತು ಷೇರು ವರ್ಗಾವಣೆಯ ಮಸ್ತಕವನ್ನು 19ನೇ ಸೆಪ್ಟೆಂಬರ್ 2023 ರಿಂದ 25ನೇ ಸೆಪ್ಟೆಂಬರ್ 2023 ರ ತನಕ (ಎರಡು ದಿನಗಳು ಸೇರಿ) ಮುಚ್ಚಲಾಗುವುದು. ಕಂಪನಿಯ ಕಾಯಿದೆಯ ಕಲಂ 91 ಮತ್ತು ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ ) ತಿದ್ದುಪಡಿ ನಿಯಮಗಳು 2015 ಅನುಗುಣವಾಗಿ ಈ ಮೂಲಕ ಸೂಚನೆ ನೀಡಲಾಗಿದೆ.

> ಮಂಡಳಿಯ ಆದೇಶದ ಮೇರೆಗೆ ಸುಪಜಿತ್ ಇಂಜಿನಿಯರಿಂಗ್ ಲಿಮಿಟೆಡ್ನ ಪರವಾಗಿ ಮೇದಪ್ಪಗೌಡ.ಜಿ ಕಂಪನಿ ಕಾರ್ಯದರ್ಶಿ & ಅನುಸರಣಾ ಅಧಿಕಾರಿ



